

ದಿನಾಂಕ: 04-12-2025 ರಂದು ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಲಾಯಿತು.

ಪಾಟೀ ಸವಾಲು: ಶ್ರೀ ಎನ್ ಆರ್ ವಕೀಲರಿಂದ ಪ್ರತಿವಾದಿಯ ಪರವಾಗಿ.

3) ಆರ್ ಬಿ ಐ ನಿಯಮಾವಳಿಯ ಪ್ರಕಾರವೇ ಸಾಲ ಕೊಡುತ್ತೇವೆ ಎಂದರೆ ಸರಿ. ಮೊದಲನೇ ಸಾಲ ಕೃಷಿ ಸಾಲ ಎನ್ನುವುದು ಸರಿ. 2ನೇ ಸಾಲ ಬೆಳೆ ಸಾಲ ಎನ್ನುವುದು ಸರಿ. ಮೊದಲನೇ ಸಾಲ ಮಂಜೂರು ಮಾಡದೇ 2ನೇ ಸಾಲ ಕೊಡಲು ಬರುವುದಿಲ್ಲ ಎಂದು ಪ್ರಶ್ನಿಸಲಾಗಿ ಸಾಕ್ಷಿ ಮೊದಲನೇ ಸಾಲ ಮಂಜೂರು ಮಾಡಿದ ನಂತರವೇ 2ನೇ ಸಾಲಕ್ಕೆ ಅರ್ಜಿ ಹಾಕಬೇಕು ಎಂದು ನುಡಿಯುತ್ತಾರೆ.

4) ಕೃಷಿ ಸಾಲಕ್ಕೆ ವರ್ಷಕ್ಕೆ ಶೇ. 4 ರಷ್ಟು ಬಡ್ಡಿ ಎಂದು ಸೂಚಿಸಲಾಗಿ ಸಾಕ್ಷಿ ಹೌದು ಆದರೇ ಪ್ರತಿವರ್ಷ ಸಾಲವನ್ನು ರಿನಿವಲ್ ಮಾಡಬೇಕು ಎಂದು ನುಡಿಯುತ್ತಾರೆ. ಆರ್ ಬಿ ಐ ನಿಯಮಾವಳಿಯ ಪ್ರಕಾರಕ್ಕಿಂತ ಹೆಚ್ಚು ಬಡ್ಡಿ ವಿಧಿಸಿದ್ದೇವೆ ಎಂದರೆ ಸರಿಯಲ್ಲ.

5) ಪ್ರತಿವಾದಿಯೂ ಎಷ್ಟು ಸಾಲ ಕಟ್ಟಿದ್ದಾರೆ ಎಂದು ಸೂಚಿಸಲಾಗಿ ಸಾಕ್ಷಿ ಸ್ಟೇಟ್ ಮೆಂಟ್ ನ್ನು ನೋಡದೇ ಹೇಳಲು ಆಗುವುದಿಲ್ಲ ಎಂದು ನುಡಿಯುತ್ತಾರೆ. ಸಾಲದ ಕಂತು ಕಟ್ಟದೇ ಇದ್ದರೇ ಪ್ರತಿವಾದಿಗೆ ನೋಟೀಸ್ ಕೊಡಬೇಕು ಎಂದರೆ ಸರಿ. ಕಂತುಕಟ್ಟದೇ ಇದ್ದ ಬಗ್ಗೆ ಬ್ಯಾಂಕಿನಿಂದ ನೋಟೀಸ್ ನ್ನು ನೀಡಿರುತ್ತೇವೆ. ಪ್ರಮಾಣ ಪತ್ರದಲ್ಲಿರುವ ವಿಚಾರಗಳು ಸುಳ್ಳು ಎನ್ನುವುದು ಸರಿಯಲ್ಲ. ಪ್ರತಿವಾದಿಗಳು ಬ್ಯಾಂಕಿನಿಂದ ಸಾಲ ಪಡೆದಿಲ್ಲ ಎಂದರೆ ಸರಿಯಲ್ಲ.

ಮರುವಿಚಾರಣೆ ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ನನ್ನ ಉತ್ತರೇಖನಕ್ಕೆ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸ ಇ ಒ

ಸಾಕ್ಷಿದಾರರ ಸಹಿ

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು

ಜಿ.ಎಂ.ಎಫ್.ಸಿ., ಬೇಲೂರು.